



V Semester B.Com. Examination, December 2024/January 2025

(NEP Scheme)

(Freshers and Repeaters)

COMMERCE



Paper – 5.3 : Principles and Practice of Auditing

Time : 2½ Hours

Max. Marks : 60

Instruction : Answers to be written **completely** either in **English** or in **Kannada**.

SECTION – A

ವಿಭಾಗ - ಎ

1. Answer **any five** of the following sub-questions. **Each** sub-question carries **two** marks. (5×2=10)

ಕೆಳಗಿನ ಯಾವುದೇ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಯು ಎರಡು ಅಂಕಗಳನ್ನು ಹೊಂದಿರುತ್ತದೆ.

- a) Define auditing.

ಲೆಕ್ಕಪರಿಶೋಧನೆಯನ್ನು ವ್ಯಾಖ್ಯಾನಿಸಿ.

- b) State any two objectives of audit programme.

ಲೆಕ್ಕಪರಿಶೋಧನಾ ಕಾರ್ಯಕ್ರಮದ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.

- c) What is meant by routine checking ?

ದೈನಂದಿನ ತಪಾಸಣೆ ಎಂದರೇನು ?

- d) What is verification ?

ಪರಿಶೀಲನೆ ಎಂದರೇನು ?

- e) What is internal control ?

ಆಂತರಿಕ ನಿಯಂತ್ರಣ ಎಂದರೇನು ?

- f) What is meant by valuation of assets ?

ಆಸ್ತಿಗಳ ಮೌಲ್ಯಮಾಪನ ಎಂದರೇನು ?

- g) What is contingent liability ?

ಸಂಭವನೀಯ ಹೊಣೆಗಾರಿಕೆ ಎಂದರೇನು ?

P.T.O.



SECTION – B

ವಿಭಾಗ - ಬಿ

Answer **any three** of the following questions. **Each** question carries **four** marks.

(3×4=12)

ಕೆಳಗಿನ ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಯು ನಾಲ್ಕು ಅಂಕಗಳನ್ನು ಹೊಂದಿರುತ್ತದೆ.

2. Explain in brief the essential qualities of auditor of a company.

ಕಂಪನಿಯ ಲೆಕ್ಕಪರಿಶೋಧಕನ ಮುಖ್ಯವಾದ ಅರ್ಹತೆಗಳನ್ನು ತಿಳಿಸಿ.

3. Explain the procedure of audit of educational institutions.

ಶಿಕ್ಷಣ ಸಂಸ್ಥೆಗಳ ಲೆಕ್ಕಪರಿಶೋಧನಾ ವಿಧಾನವನ್ನು ವಿವರಿಸಿ.

4. Briefly explain the detection and prevention of frauds.

ವಂಚನೆಯನ್ನು ಪತ್ತೆಹಚ್ಚುವುದು ಮತ್ತು ತಡೆಗಟ್ಟುವುದನ್ನು ಸಂಕ್ಷಿಪ್ತವಾಗಿ ವಿವರಿಸಿ.

5. State the objectives of verification of assets and liabilities.

ಆಸ್ತಿ ಮತ್ತು ಹೊಣೆಗಾರಿಕೆಗಳ ಪರಿಶೀಲನೆಯ ಉದ್ದೇಶಗಳನ್ನು ತಿಳಿಸಿ.

6. Explain the professional ethics of an auditor.

ಲೆಕ್ಕಪರಿಶೋಧಕರ ವೃತ್ತಿಪರ ನೈತಿಕತೆಯನ್ನು ವಿವರಿಸಿ.

SECTION – C

ವಿಭಾಗ - ಸಿ

Answer **any three** of the following questions. **Each** question carries **10** marks.

(3×10=30)

ಕೆಳಗಿನ ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಯು ಹತ್ತು ಅಂಕಗಳನ್ನು ಹೊಂದಿರುತ್ತದೆ.

7. Explain the appointment, remuneration and tenure of company auditor.

ಕಂಪನಿಯ ಲೆಕ್ಕಪರಿಶೋಧಕರ ನೇಮಕಾತಿ, ಸಂಭಾವನೆ ಮತ್ತು ಅವಧಿಯ ಬಗ್ಗೆ ವಿವರಿಸಿ.

8. Explain the merits and demerits of auditing.

ಲೆಕ್ಕಪರಿಶೋಧನೆಯ ಅನುಕೂಲಗಳನ್ನು ಮತ್ತು ಅನಾನುಕೂಲಗಳನ್ನು ವಿವರಿಸಿ.

9. What are the contents of audit report ? Explain in detail.

ಲೆಕ್ಕಪರಿಶೋಧನಾ ವರದಿಯ ಅಂಶಗಳು ಯಾವುವು ? ವಿವರವಾಗಿ ವಿವರಿಸಿ.



10. What is internal check ? What are its advantages and disadvantages ?
ಆಂತರಿಕ ಪ್ರತಿಬಂಧ ಎಂದರೇನು ? ಅದರ ಅನುಕೂಲತೆಗಳು ಹಾಗೂ ಅನಾನುಕೂಲತೆಗಳಾವುವು ?
11. What is an audit ? Explain in brief the types of audit.
ಲೆಕ್ಕಪರಿಶೋಧನೆ ಎಂದರೇನು ? ಲೆಕ್ಕಪರಿಶೋಧನೆಯ ಪ್ರಕಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

SECTION – D

ವಿಭಾಗ - ಡಿ

Answer **any one** of the following questions. **Each** question carries **8** marks. **(1×8=8)**

ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ಪ್ರತಿ ಪ್ರಶ್ನೆಯು **8** ಅಂಕಗಳನ್ನು ಹೊಂದಿರುತ್ತದೆ.

12. a) As an auditor what are your observations and suggestions in a company ?
List out.

ಲೆಕ್ಕಪರಿಶೋಧಕರಾಗಿ ಕಂಪನಿಗೆ ನಿಮ್ಮ ಅವಲೋಕನಗಳು ಮತ್ತು ಸಲಹೆಗಳಾವುವು ? ಪಟ್ಟಿ ಮಾಡಿ.

OR/ಅಥವಾ

- b) Write a note on relationship of audit with other disciplines.

ಇತರ ವಿಭಾಗಗಳೊಂದಿಗೆ ಲೆಕ್ಕಪರಿಶೋಧನೆಯ ಸಂಬಂಧದ ಬಗ್ಗೆ ಟಿಪ್ಪಣಿ ಬರೆಯಿರಿ.
